



एक कदम स्वच्छता की ओर

ನಿವೃತ್ತಿ ಪ್ಲಾನಿಂಗ್ ಮತ್ತು ತೆರಿಗೆ ಉಳಿತಾಯಗಳು

ಸರಳವಾಗಿ ಹೇಳುವುದಾದರೆ, ನಿವೃತ್ತಿ ಪ್ಲಾನಿಂಗ್ ಅಂದರೆ ನಾಳಿನ ಉಜ್ವಲ ಭವಿಷ್ಯಕ್ಕಾಗಿ ಉಳಿತಾಯ ಮಾಡುವುದಾಗಿದೆ.

ನಿವೃತ್ತಿ ಪ್ಲಾನಿಂಗ್‌ನ ಒಂದು ಪ್ರಾಮುಖ್ಯವಾದ ಪ್ರಯೋಜನ - ಒಂದೆಡೆ ನೀವು ಭವಿಷ್ಯಕ್ಕಾಗಿ ಉಳಿತಾಯ ಮಾಡುತ್ತಿರುವಾಗ, ಇನ್ನೊಂದೆಡೆ ನೀವು ಇಂದಿಗಾಗಿ ತೆರಿಗೆ ಪ್ರಯೋಜನಗಳನ್ನು ಪಡೆಯುತ್ತೀರಿ.

NPS ಒಂದು ವಿಶಿಷ್ಟವಾದ ತೆರಿಗೆ ಪ್ರಯೋಜನ ಮಿಶ್ರಣದೊಂದಿಗೆ ಬಂದಿದೆ. ಉದ್ಯೋಗದಲ್ಲಿರುವವರು ಮತ್ತು ಸ್ವಂತ-ಉದ್ಯೋಗಗಳು ಸೇರಿದಂತೆ ಇಬ್ಬರಿಗೂ ತೆರಿಗೆ ಪ್ರಯೋಜನಗಳು ಲಭ್ಯವಿದೆ. ತೆರಿಗೆ ವಜಾಗಳನ್ನು ಕೋರುವುದಕ್ಕಾಗಿ ಆದಾಯ ತೆರಿಗೆ (IT) ಕಾಯಿದೆ ಪ್ರಕಾರ NPS ಸರಿಯಾದ ಸಾಧನವಾಗಿದೆ.

NPSನ ಪ್ರಯೋಜನಗಳು - ಉದ್ಯೋಗದಲ್ಲಿರುವವರಿಗಾಗಿ

ಸೆಕ್ಷನ್ 80 CCD (1)* ಅನ್ವಯ ತೆರಿಗೆ ವಿಧಿಸಬಹುದಾದ ಆದಾಯಗಳ ಮೇಲೆ ವೇತನದ (ಬೇಸಿಕ್ +DA) 10% ವಜಾ ಮಾಡಲಾಗುವುದು. ಇದು ಗರಿಷ್ಠ 1.00 ಆಗಿರುತ್ತದೆ ಹಾಗೂ ಇದು ಸೆಕ್ಷನ್ 80 CCE* ಅನ್ವಯ ವಿಧಿಸಲಾಗಿರುವ ಒಟ್ಟಾರೆ ಸೀಮೆ ರೂ 1.50 ಲಕ್ಷಕ್ಕಿಂತ ಕಡಿಮೆಯಾಗಿದೆ.

ಇದಕ್ಕಿಂತಲೂ ಅತ್ಯಂತ ಪ್ರಾಮುಖ್ಯವಾದುದೆಂದರೆ, ಒಂದು ವೇಳೆ ನೀವು ನೌಕರರಾಗಿದ್ದಲ್ಲಿ ಮತ್ತು ನಿಮ್ಮ ಪಿಂಚಣಿಖಾತೆಗೆ ಕೊಡುಗೆಗಳನ್ನು ನೀಡುತ್ತಿದ್ದಲ್ಲಿ, ಹೆಚ್ಚುವರಿಯಾಗಿ ಸೆಕ್ಷನ್ 80 CCD (2)* ಅನ್ವಯ ತೆರಿಗೆ ವಿಧಿಸಬಹುದಾದ ಆದಾಯಗಳ ಮೇಲೆ ವೇತನದ (ಬೇಸಿಕ್+DA) 10% ವಜಾ ಮಾಡಲಾಗುವುದು. ಇದು ಗರಿಷ್ಠ 1.00 ಆಗಿರುತ್ತದೆ ಹಾಗೂ ಇದು ಸೆಕ್ಷನ್ 80 CCE* ಅನ್ವಯ ವಿಧಿಸಲಾಗಿರುವ ಒಟ್ಟಾರೆ ಸೀಮೆ ರೂ 1.50 ಲಕ್ಷಕ್ಕಿಂತ ಕಡಿಮೆಯಾಗಿದೆ.

ಕಾರ್ಪೊರೇಟ್ ನೌಕರರಿಗಾಗಿ ಉದಾಹರಣೆ		
(ಮೊತ್ತ ಲಕ್ಷ ರೂಪಾಯಿಗಳಲ್ಲಿ)	ಕೇವಲ ನೌಕರರಿಂದಾಗಿ NPSಗೆ ಕೊಡುಗೆ	ನೌಕರರು ಮತ್ತು ಮಾಲಿಕರಿಂದ NPSಗೆ ಕೊಡುಗೆ
ವೇತನ (ಬೇಸಿಕ್ ಸೆಕ್ಷನ್ + DA)	15.00	15.00
ಭತ್ಯೆಗಳು	3.00	1.50
NPS ಸಹ-ಕೊಡುಗೆ (ವೇತನದ 10%)	ಇಲ್ಲ	1.50
ಒಟ್ಟು ವೇತನ	18.00	18.00
ಒಂದು ವೇಳೆ ಚಂದಾದಾರರು NPSಗೆ ವೇತನದ 10% ಕೊಡುಗೆ ನೀಡಿದ್ದಲ್ಲಿ ಸೆಕ್ಷನ್ 80 CCD (1) ಅನ್ವಯ ಒಟ್ಟು ವಜಾಗಳು	1.00	1.00
ಮಾಲಿಕರ ಕೊಡುಗೆ ಮೇಲೆ ಸೆಕ್ಷನ್ 80 CCD (2) ಅನ್ವಯ ವಜಾಗಳು	ಇಲ್ಲ	1.50
ತೆರಿಗೆ ವಿಧಿಸಬಹುದಾದ ವೇತನ	17.00	15.50
NPS ಜೊತೆಗೆ ತೆರಿಗೆ (ಸರ್‌ಚಾರ್ಜ್ ಸೇರಿದಂತೆ)	3.45	2.99
NPS ರಹಿತವಾಗಿ ಒಟ್ಟು ಪಾವತಿಸಬೇಕಾದ ತೆರಿಗೆಗಳು (ಸರ್‌ಚಾರ್ಜ್ ಸೇರಿದಂತೆ)	3.76	3.76
NPS ನಲ್ಲಿ ಹಣ ತೊಡಗಿಸುತ್ತಾ ತೆರಿಗೆ ಉಳಿತಾಯಗಳು	0.31	0.77


*Sections referred are from Income Tax Act, 1961, as amended from time-to-time.

**Tax Slabs for AY 2015-16



पेंशन निधि विनियामक और विकास प्राधिकरण
Pension Fund Regulatory and Development Authority
A Public awareness initiative on old-age income security

ನಿವೃತ್ತಿಗಾಗಿ ಉಳಿತಾಯವೇ?



ತೆರಿಗೆಗಾಗಿ ಉಳಿತಾಯವೇ?

ನಿಮ್ಮ ಮನಸ್ಸಿನಲ್ಲಿ ಒಂದಕ್ಕಿಂತ ಇನ್ನೊಂದು ತೂಕ ಜಾಸ್ತಿ ಆಗಿದೆಯೇ?

ಒಂದು ಸಂತುಲಿತ ವಿಧಾನವನ್ನು ಪಾಲಿಸಿ



Save Right Retire Bright

NPS ಅಥವಾ ನಿಮ್ಮ ಸಮೀಪದಲ್ಲಿರುವ POP-SP ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವುದಕ್ಕಾಗಿ ನಮ್ಮ ಶುಲ್ಕ ರಹಿತ ನಂಬರಿಗೆ ಕರೆ ಮಾಡಿ

1800 110 708

ಅಥವಾ

SMS

NPS to 56677*

*ಅಥವಾ ನಮ್ಮ ವೆಬ್‌ಸೈಟ್‌ಗೆ ಭೇಟಿ ಮಾಡಿ

ಅಥವಾ

ನಮ್ಮ ವೆಬ್‌ಸೈಟ್ ಸಂಪರ್ಕಿಸಿ

www.pfrda.org.in

ಕಾರ್ಪೊರೇಟ್ ಮತ್ತು ಕಂಪೆನಿ ಮಾಲಿಕರಿಗಾಗಿ

ನೀವೊಂದು ಕಾರ್ಪೊರೇಟ್ ಕಂಪೆನಿ, ಪ್ರಾಪ್ರೈಟರಿ, ಪಾರ್ಟ್‌ನರ್‌ಶಿಪ್ ಫರ್ಮ್, ಒಂದು SME, ಪ್ರೈವೇಟ್/ಪಬ್ಲಿಕ್ ಲಿಮಿಟೆಡ್ ಕಂಪೆನಿ, PSU ಅಥವಾ MNC ಇತ್ಯಾದಿಯಾಗಿದ್ದಲ್ಲಿ.

ಕಾರ್ಪೊರೇಟ್ ಕಂಪೆನಿಯಾಗಿ ನೀವು NPS ಗಾಗಿ ಕೊಡುಗೆ ನೀಡುತ್ತಿದ್ದಲ್ಲಿ, ನೌಕರರಿಗಾಗಿ ನಿಮ್ಮ ಕೊಡುಗೆಯನ್ನು ಈ ಪ್ರಕಾರವಾಗಿ ತಿಳಿಸಬಹುದಾಗಿದೆ. ತೆರಿಗೆ ವಜಾಗೊಳಿಸುವುದಕ್ಕಾಗಿ ಬಿಸಿನೆಸ್ ಖರ್ಚುಗಳು - ಸೆಕ್ಷನ್ 36(1)(iv)(a) ಪ್ರಕಾರ ವೇತನದ 10% ವರೆಗೆ.

NPS ಪ್ರಯೋಜನಗಳು - ಸ್ವಂತ ಉದ್ಯೋಗದಲ್ಲಿರುವ ವ್ಯಕ್ತಿಗಳಿಗಾಗಿ ಪ್ರಯೋಜನಗಳು

ತೆರಿಗೆ ವಿಧಿಸಬಹುದಾದ ಆದಾಯಗಳಿಂದ ವಜಾಗಳು - ಸೆಕ್ಷನ್ 80 CCD (1) ಅನ್ವಯ ಗರಿಷ್ಠ ಸೀಮೆ ರೂ 1.00 ಲಕ್ಷ ವರೆಗೆ. ಇದು ಸೆಕ್ಷನ್ 80 CCE ಅನ್ವಯ ಒಟ್ಟಾರೆ ಸೀಮೆ ರೂ 1.50 ಲಕ್ಷದ ಒಳಗಿದೆ.

NPS ಎಂದರೇನು?

ಇಂದು ಸಣ್ಣ ಸಣ್ಣ ಮೊತ್ತಗಳನ್ನು ಉಳಿಸುತ್ತಾ, ಜೀವನದ ಎರಡನೇ ಇನ್ನಿಂಗ್ಸ್‌ಗಾಗಿ ಒಂದು ದೊಡ್ಡ ಧನರಾಶಿ ನಿರ್ಮಿಸುವುದಕ್ಕಾಗಿ ಅತ್ಯಂತ ದಕ್ಷವಾದ, ಟೆಕ್ನಾಲಜಿಯಿಂದ ಚಾಲನೆ ಹೊಂದಿರುವ ಅತ್ಯುತ್ತಮ ವ್ಯವಸ್ಥೆಯಾಗಿದೆ.

NPS ಏಕೆ ಬೇಕು?

- ಉತ್ಪನ್ನ ವೆಚ್ಚ ತೀರಾ ಕಡಿಮೆ
- ವ್ಯಕ್ತಿಗಳು, ನೌಕರರು ಮತ್ತು ಮಾಲಿಕರಿಗಾಗಿ ತೆರಿಗೆ ಪ್ರಯೋಜನಗಳಿವೆ
- ಆಕರ್ಷಕವಾದ ಮಾರುಕಟ್ಟೆ ಆಧಾರಿತ ಪ್ರತಿಫಲಗಳು ಲಭ್ಯವಿದೆ
- ಸುರಕ್ಷಿತ, ಸುಭದ್ರ ಮತ್ತು ಸುಲಭವಾಗಿ ಒಯ್ಯಬಹುದಾಗಿದೆ
- ನುರಿತ ವೆನಶನ್ ಫಂಡ್‌ಗಳ ಮೂಲಕ ವೃತ್ತಿಪರ ರೀತಿಯಲ್ಲಿ ನಿರ್ವಹಿಸಲಾಗುತ್ತದೆ
- ಸಂಸತ್ತಿನ ಕಾನೂನಿನ ಮೂಲಕ ಸ್ಥಾಪಿಸಲಾಗಿರುವ PFRDA ಪ್ರಾಧಿಕಾರದಿಂದ ನಿಯಂತ್ರಿಸಲ್ಪಟ್ಟಿದೆ.

ಇದಕ್ಕೆ ಯಾರು ಸೇರಬಹುದು?

ಒಂದು ವೇಳೆ ನೀವು ಈ ಕೆಳಗಿನ ಅರ್ಹತೆ ಹೊಂದಿದ್ದಲ್ಲಿ, ನೀವು ಇದಕ್ಕೆ ಸೇರಬಹುದಾಗಿದೆ :

- ಭಾರತದ ಪ್ರಜೆಯಾಗಿರಬೇಕು: ನಿವಾಸಿ ಅಥವಾ ಅನಿವಾಸಿ, ಯಾರೇ ಆಗಿರಬಹುದು
- ಸೇರುವ ವೇಳೆಯಲ್ಲಿ 18-60 ನಡುವಿನ ಪ್ರಾಯ ಹೊಂದಿರಬೇಕು
- ನೀವು ವೇತನದಲ್ಲಿರುವವರಾಗಿರಬಹುದು ಅಥವಾ ಸ್ವಂತ ಉದ್ಯೋಗಿಯಾಗಿರಬಹುದು.

ನಾನು NPS ಖಾತೆಯನ್ನು ಎಲ್ಲಿ ತೆರೆಯಬಹುದು?

PFRDA ಅಧಿಕೃತವಾಗಿ ನೇಮಕ ಮಾಡಿರುವ ಯಾವುದೇ ಪಾಯಿಂಟ್ಸ್ ಆಫ್ ಪ್ರಸೆಂಟ್ - ಸರ್ವೀಸ್ ಪ್ರೊವೈಡರ್ (POP-SP) ಬಳಿ ಖಾತೆ ತೆರೆಯಬಹುದಾಗಿದೆ.